



ಪುಂಗವ

ರಾಷ್ಟ್ರೀಯ ಜಾಗರಣ ಪತ್ರಿಕೆ



ಸಂಪುಟ : 38 ಸಂಚಿಕೆ : 13 ದುರುಖಿ-ಮಾಘ ಕಲಿಯುಗಾಬ್ಬ 5118 15-2-2017 ತ್ರೈವಾರ್ಷಿಕ : ರೂ. 150.00 ಬಿಡಿ ಪ್ರತಿ : ರೂ. 3.00 ಪುಟಗಳು : 4

ಸರಿಯಾಗಿರಲು ಸಿದ್ಧತೆ, ಪರೀಕ್ಷೆಗಿಲ್ಲ ಉದ್ದಿಗ್ನತೆ

ಪರೀಕ್ಷೆ ಬಂತೆಂದರೆ ಅನೇಕ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಏನೋ ಒಂದು ಭಯ. ಅದಕ್ಕೆ ಕಾರಣಗಳು ಬಹಳಷ್ಟಿದ್ದರೂ ಸಿದ್ಧತೆಯಲ್ಲಿ ನ್ಯೂನತೆಯಿರುವುದೂ ಒಂದು ಪ್ರಮುಖ ಕಾರಣ. ಸಿದ್ಧತೆ ಎಂದರೆ ಕೇವಲ ವಿಷಯಗಳನ್ನು ತಿಳಿದುಕೊಂಡಿರುವುದು ಮಾತ್ರವಲ್ಲ. ಪರೀಕ್ಷಾ ಕೊಠಡಿಯನ್ನು ಪ್ರವೇಶಿಸುವಾಗ ಇರಬೇಕಾದ ಆತ್ಮವಿಶ್ವಾಸದಿಂದ ಮೂರುಗಂಟೆಗಳ ಕಾಲ ಒಂದು ಕಡೆ ಶಾಂತವಾಗಿ ಕುಳಿತು ಉತ್ತರ ಬರೆಯಲು ಬೇಕಾದ ತಾಳ್ಮೆಗೂ ಸಿದ್ಧತೆ ಬೇಕು. ಆದ್ದರಿಂದ ಸೂಕ್ತ ತಯಾರಿ ಇದ್ದರೆ ಪರೀಕ್ಷೆಯನ್ನು ಸಹಜವಾಗಿ ಎದುರಿಸಬಹುದು. ಹಾಗಿದ್ದರೆ ಸೂಕ್ತ ತಯಾರಿಯೆಂದರೆ ಹೇಗೆ?

ಮೊದಲಿಗೆ ಪರೀಕ್ಷೆಯನ್ನೆದುರಿಸಲು ಮಾನಸಿಕವಾಗಿ ಸಿದ್ಧವಾಗಬೇಕು. ಪರೀಕ್ಷೆ ಮಾಡುತ್ತಿರುವುದು ನಮ್ಮನ್ನು ಫೇಲ್ ಮಾಡಲು, ಬೈಯ್ಯಲು, ಕಾಟ-ಕಷ್ಟ ಕೊಡುವುದಕ್ಕೆ ಎಂಬ ವಿಚಾರ ಬೇಡ. ಬದಲಾಗಿ ನಾನೆಷ್ಟು ತಿಳಿದುಕೊಂಡಿರುವೆ ಎಂಬುದರ ಬಗ್ಗೆ ನನ್ನನ್ನು ಅಳಿಯಲು ಇರುವ ಅಳತೆಗೋಲು ಎಂದು ಭಾವಿಸಬೇಕು. ನಾನು ವಿಷಯವನ್ನು ಚೆನ್ನಾಗಿ ತಿಳಿದುಕೊಂಡಿದ್ದರೆ ನನಗೆ ಚೆನ್ನಾಗಿ ಅಂಕ ಬರುತ್ತದೆ ಎಂಬ ವಿಶ್ವಾಸ ನಮ್ಮಲ್ಲಿ ಇರಬೇಕು. ಹಾಗೆಯೇ ಇಡೀ ವರ್ಷದ ಅಧ್ಯಯನದಿಂದ ಗಳಿಸಿದ ಜ್ಞಾನವನ್ನು ಕೇವಲ ಮೂರು ಗಂಟೆಗಳ ಬರವಣಿಗೆಯಲ್ಲಿ ಅಳಿಯುವುದು ಎಷ್ಟು ಸರಿ ಎಂದು ಕೇಳುವವರಿದ್ದಾರೆ. ಆದರೆ ಪ್ರಶ್ನೆಪತ್ರಿಕೆ ಸಿದ್ಧಪಡಿಸುವವರು ಮಕ್ಕಳ ಜ್ಞಾನದ ಸ್ತರ, ತಿಳುವಳಿಕೆ, ಚಿಂತನೆ, ಬರೆಯುವ ಸಾಮರ್ಥ್ಯ, ಸಮಯದ ಇತಿಮಿತಿ, ನೆನಪಿನ ಶಕ್ತಿ ಇವೆಲ್ಲವನ್ನೂ ಪೂರ್ಣವಾಗಿ ಅಧ್ಯಯನ ಮಾಡಿಯೇ ಪಠ್ಯಕ್ರಮವನ್ನು, ಪ್ರಶ್ನೆಪತ್ರಿಕೆಯ ಸ್ವರೂಪವನ್ನೂ ನಿರ್ಣಯಿಸುತ್ತಾರೆ. ಆದ್ದರಿಂದ ಪಠ್ಯಕ್ರಮ, ಪರೀಕ್ಷಾ ವಿಧಾನದ ಬಗ್ಗೆ ಹೆಚ್ಚು ಚಿಂತಿಸದೇ ನನ್ನ ತಯಾರಿ ಹೇಗಿರಬೇಕು? ಎಂದು ಚಿಂತಿಸುವುದು ಒಳ್ಳೆಯದು.

ಈಗಾಗಲೇ ಎಲ್ಲರಿಗೂ ಅಂತಿಮ ಪರೀಕ್ಷೆಯ ಸೂಚನೆಗಳು ಸಿಕ್ಕಿರುತ್ತವೆ. ಇರುವ ದಿನಗಳಲ್ಲಿ ಸಮನಾಗಿ ಎಲ್ಲ ವಿಷಯಗಳನ್ನೂ ಚೆನ್ನಾಗಿ ಅಧ್ಯಯನ ಮಾಡಬೇಕು ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡು ಸಿದ್ಧತೆಯನ್ನಾರಂಭಿಸಬೇಕು. ಪರೀಕ್ಷಾ ಸಿದ್ಧತೆಗಾಗಿ ಇದಕ್ಕಾಗಿ ಒಂದು ಸಮಯಸಾರಿಣಿ ಇರಲಿ. ಅದು ವಾಸ್ತವಕ್ಕೆ ಹತ್ತಿರವಿರಬೇಕು. ದಿನವೂ 8 ಗಂಟೆಗೆ ಏಳುವವನು ನಾನು ನಾಳೆಯಿಂದ 18 ಗಂಟೆ ಅಭ್ಯಾಸ ಮಾಡುತ್ತೇನೆ ಎಂದುಕೊಳ್ಳುವುದು ಕಷ್ಟ. ಬದಲಾಗಿ ದಿನಕ್ಕೆ 4-5 ಗಂಟೆಯಷ್ಟಾದರೂ ಅಧ್ಯಯನ ಮಾಡುವುದಾಗಬೇಕು.

ಸಾಮಾನ್ಯವಾಗಿ ಇಂದಿನ ಕಾಲದ ವಿದ್ಯಾರ್ಥಿಗಳಿಗೆ ಸಮಯ ಹೊಂದಿಸಲು ಬಹಳ ತೊಂದರೆ ನೀಡುವವು ಟಿ.ವಿ, ವಾಟ್ಸಾಪ್, ಫೇಸ್ಬುಕ್ ಇತ್ಯಾದಿ. ಟಿ.ವಿ.ಯ ಮುಖ್ಯ ಉದ್ದೇಶ ಮನರಂಜನೆ. ಪರೀಕ್ಷೆ ಮುಗಿಯುವವರೆಗೆ ಮನರಂಜನೆಗೆ ಸ್ವಲ್ಪ ತಡೆ ಇರಲಿ. ಇನ್ನು ವಾಟ್ಸಾಪ್, ಫೇಸ್ಬುಕ್ ಇರುವುದು ಜೊತೆಗಾರರೊಂದಿಗೆ ದಿನನಿತ್ಯದ ವ್ಯವಹಾರ ಹಂಚಿಕೊಳ್ಳುವುದಕ್ಕೆ. ಇನ್ನೆರಡು ತಿಂಗಳ ಒಳಗೆ ಅವರೇನೂ ಚಂದ್ರಲೋಕಕ್ಕೆ ಶಾಶ್ವತವಾಗಿ



ಹೋಗಿಬಿಡುವುದಿಲ್ಲ. ಆದ್ದರಿಂದಾಗಿ ಅದಕ್ಕೂ ತಡೆ ಹಾಕಬೇಕು. ಕೆಲ ವಿದ್ಯಾರ್ಥಿಗಳು ದಿಟ್ಟವಾಗಿ 'ನಾನು ಪರೀಕ್ಷೆ ಮುಗಿಯುವವರೆಗೂ ತಮ್ಮನ್ನು ಇಲ್ಲಿ ನೋಡುವುದಿಲ್ಲ' ಎಂದು ಸಂದೇಶ ಕಳುಹಿಸಿಯೇ "ಆಫ್" ಮಾಡುವವರಿದ್ದಾರೆ. ಎಲ್ಲರೂ ಹಾಗೆ ಮಾಡಿದರೆ ಒಳ್ಳೆಯದು.

ಎರಡನೆಯದು ಆಟಗಳು. ದಿನನಿತ್ಯವೂ ಒಂದುಗಂಟೆ ಕಾಲ ಶರೀರಕ್ಕೆ ಶಕ್ತಿ ನೀಡುವಂಥ ಆಟ, ವ್ಯಾಯಾಮ ಯೋಗಾಸನ ಮೊದಲಾದ ಶಾರೀರಿಕ ಚಟುವಟಿಕೆಗಳು ಅತ್ಯಗತ್ಯ. ಇವುಗಳಿಂದ ಶರೀರವು ಪುಟಗೊಳ್ಳುವುದರ ಜೊತೆಗೆ ಮನಸ್ಸೂ ಉಲ್ಲಸಿತಗೊಂಡು ಅಧ್ಯಯನದಲ್ಲಿ ಏಕಾಗ್ರತೆ ಸಿಗುವುದು. ಆದರೆ ಆಟದ ನೆಪದಲ್ಲಿ ಕಂಪ್ಯೂಟರ್ ಮೊಬೈಲ್ ಗೇಮ್ಸ್ ಆಡುತ್ತಿದ್ದರೆ ಅಥವಾ ವೀಡಿಯೋ ನೋಡುತ್ತಿದ್ದರೆ ಕಣ್ಣಿಗೆ ಹೆಚ್ಚಿನ ಶ್ರಮವುಂಟಾಗಿ ಓದುವುದು ಕುಂಠಿತವಾಗಬಹುದು.

ಮೂರನೆಯದಾಗಿ ಕೆಲವರಿಗೆ ಓದಿನ ಜೊತೆಗೆ ಮನೆಕೆಲಸದಲ್ಲಿ ಕೈಜೋಡಿಸಬೇಕಾಗಿರುತ್ತದೆ, ತಂದೆಗೆ ತಾಯಿಗೆ ದಿನನಿತ್ಯದ ಕೆಲಸಗಳಲ್ಲಿ ಸಹಾಯವಾಗಬೇಕಾದ ಕಾರ್ಯವಿರುತ್ತದೆ. ನಗರಗಳಲ್ಲಿ ಇದು ಕಡಿಮೆ. ಈ ನೆಪದಲ್ಲಿ ಓದಿನಲ್ಲಿ ಹಿಂದೆಬೀಳುವುದು, ಓದದೇ ಇರುವುದೂ ಸರಿಯಲ್ಲ. ಎಲ್ಲದಕ್ಕೂ ಸಮಯವನ್ನು ಹೊಂದಿಸಿಕೊಳ್ಳಬೇಕು.

ಇನ್ನು ನಮ್ಮ ಅಧ್ಯಯನದ ವಿಷಯಗಳು. ಕೆಲವನ್ನು ಓದಿದರೆ ಸಾಕಾಗಬಹುದು, ಕೆಲವನ್ನು ಬರೆದು ಕಲಿಯಬೇಕಾಗಬಹುದು, ಕೆಲವು ನೆನಪಿನಲ್ಲಿ ಇಟ್ಟುಕೊಳ್ಳುವಂಥವು, ಮತ್ತು ಕೆಲವು ಉರು ಹೊಡೆಯುವುದೇ ಇರಬಹುದು. ಎಲ್ಲದಕ್ಕೂ ಸೂಕ್ತವಾದ ಕಾಲವನ್ನು ನಿಶ್ಚಯಿಸಿಕೊಳ್ಳಬೇಕು. ಪಾಠಗಳನ್ನು ಗಮನವಿಟ್ಟು ಓದಿ ಆಮೇಲೆ ಅದನ್ನು ಪುನಃ ಅವಲೋಕನ ಮಾಡಿಕೊಳ್ಳಬೇಕು. ಗಣಿತವನ್ನು ಬರೆದು, ಸಮಸ್ಯೆ ಪರಿಹರಿಸಿ ಅಭ್ಯಾಸ ಮಾಡಬೇಕು. ಮನೆ ಕೆಲಸ ಮಾಡುವಾಗ, ಸ್ನಾನ, ಊಟಗಳನ್ನು ಮಾಡುವಾಗ ಓದಿದ್ದನ್ನು

ಮನೆಯವರಲ್ಲಿ ಹಂಚಿಕೊಂಡು ಮನನ ಮಾಡಿಕೊಳ್ಳುತ್ತಲಿರಬೇಕು. ಸ್ನಾನ, ಅಥವಾ ಇನ್ನಾವುದೋ ವಾಡಿಕೆಯ ಕೆಲಸ ಮಾಡುತ್ತಿದ್ದಾಗ ಉರು ಹೊಡೆಯಬೇಕು (ಉದಾ - ಭಾಷೆಯಲ್ಲಿಯ ಪದ್ಯ, ಶಬ್ದಗಳ ಕಂಠಪಾಠ). ಸಮಯ ಯಾವುದೇ ಇರಲಿ ಪರೀಕ್ಷೆಗಾಗಿ ನಾನು ಓದುತ್ತಿದ್ದೇನೆ ಎನ್ನುವುದು ಸದಾ ಗಮನದಲ್ಲಿರಬೇಕು.

ಒಬ್ಬೊಬ್ಬರಿಗೆ ಕೆಲವೊಂದು ವಿಷಯಗಳು ಕಷ್ಟ ಎನಿಸಿರಬಹುದು. ಉದಾಹರಣೆಗೆ ಗಣಿತ, ವಿಜ್ಞಾನ, ಇಂಗ್ಲಿಷ್ ಇತ್ಯಾದಿ. ಅವುಗಳನ್ನು ಶಾಲೆಯಲ್ಲಿ ಶಿಕ್ಷಕರಿಂದಲೋ, ಸಹಪಾಠಿಗಳಿಂದಲೋ ತಿಳಿದುಕೊಂಡು ವಿಶೇಷವಾಗಿ ಅಭ್ಯಾಸ ಮಾಡಬೇಕು. ಕಷ್ಟವೆಂದು ಅವನ್ನು ಬಿಟ್ಟರೆ ತೊಂದರೆಯಾಗುವುದು ನಮಗೇ ತಾನೇ?

ಶಾಲೆಗೆ ಹೋಗುವ ಮಕ್ಕಳಾದರೆ ಪ್ರತಿದಿನವೂ ಗಣಿತದಲ್ಲಿ ಮಗ್ನಿ, ಇತಿಹಾಸದಲ್ಲಿ ಇಸವಿಗಳು, ಭಾಷೆಗಳಲ್ಲಿ ಶಬ್ದಗಳ ಪ್ರಯೋಗ, ವಿಜ್ಞಾನದಲ್ಲಿ ವೈಜ್ಞಾನಿಕ ಪರಿಭಾಷೆ (ಟರ್ಮಿನಾಲಜಿ), ಒಂದು ವಾಕ್ಯದ ಉತ್ತರಗಳು, ಸೂತ್ರಗಳು - ಹೀಗೆ ಎಲ್ಲವನ್ನೂ ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು. ಇವುಗಳನ್ನು ದೊಡ್ಡಕರಗಳಲ್ಲಿ ಬರೆದು ಗೋಡೆಗಳಲ್ಲಿ ತೂಗುಹಾಕಿ ಕಂಡಾಗಲೆಲ್ಲ ನೆನಪು ಮಾಡಿಕೊಳ್ಳಬಹುದು. ಹಾಗೆಯೇ ಪರೀಕ್ಷೆ ಹತ್ತಿರ ಬಂದಂತೆ ದಿನವು ಅರ್ಧ ಗಂಟೆ ಒಂದುಕಡೆ ಕುಳಿತು ಬರೆಯುವ ಅಭ್ಯಾಸವನ್ನೂ ಮಾಡಬೇಕು. ಏಕೆಂದರೆ ಪರೀಕ್ಷೆಯಲ್ಲಿ ಮೂರು ಗಂಟೆ ಉತ್ತರವನ್ನು ಬರೆಯಬೇಕಾಗುತ್ತದೆ.

ಪರೀಕ್ಷೆಯ ದಿವಸಗಳಂದು ಉತ್ಸಾಹದಿಂದ, ವಿಶ್ವಾಸದಿಂದ ಪರೀಕ್ಷಾ ಕೇಂದ್ರಕ್ಕೆ ಹೋಗಬೇಕು. ಪರೀಕ್ಷೆಗೆ ಬೇಕಾದ ಎಲ್ಲ ವಸ್ತುಗಳನ್ನೂ ನೆನಪಿನಲ್ಲಿಟ್ಟುಕೊಂಡು ಜೋಡಿಸಿಕೊಳ್ಳಬೇಕು. 15 ನಿಮಿಷ ಮುಂಚೆಯೇ ಕೇಂದ್ರವನ್ನು ತಲುಪಬೇಕು. ಕೊನೆಯ ಕ್ಷಣದಲ್ಲಿ ಒಂದಿಷ್ಟು ಗಡಿಬಡಿಯಲ್ಲಿ ಓದಿ ತಡವಾಯಿತು ಎಂದು ಓಡುವುದು ಒಳ್ಳೆಯದಲ್ಲ. ಅದರಿಂದ ಮೊದಲು ಓದಿದ್ದೂ ಮರೆತುಹೋಗುವ ಸಂದರ್ಭ ಹೆಚ್ಚು.

ತಯಾರಿಯಂತೆಯೇ ಉತ್ತರ ಪತ್ರಿಕೆಯಲ್ಲಿ ಬರೆಯುವುದೂ ಅಷ್ಟೇ ಮಹತ್ವದ್ದು. ಪ್ರಶ್ನೆಗಳನ್ನು ಎರಡು ಬಾರಿ ಓದಿ ಸರಿಯಾಗಿ ಅರ್ಥ ಮಾಡಿಕೊಂಡ ಮೇಲೆಯೇ ಉತ್ತರ ಬರೆಯಲು ತೊಡಗಬೇಕು. ಪ್ರಾಮಾಣಿಕರಾಗಿ ಪರೀಕ್ಷೆಯನ್ನು ಎದುರಿಸಬೇಕು. ಅಂದರೆ ಕಾಪಿ ಮಾಡಬಾರದು. ನನ್ನ ಪಕ್ಕದವನು/ಳು ಜಾಣ, ನನಗೆ ಅವರು ಸಹಾಯ ಮಾಡುತ್ತಾರೆ ಎಂದು ಬಯಸಬಾರದು. ಹಾಗೆ ಮಾಡುವುದು ವ್ಯವಸ್ಥೆಗೆ, ಗುರುಗಳಿಗೆ ನಾವು ಮಾಡುವ ದ್ರೋಹವಾಗಿದೆ. ಯಾರೇ ಕಾಪಿ ಮಾಡಲಿ, ನನಗೆ ಎಷ್ಟೇ ಕಡಿಮೆ ಅಂಕಗಳು ಬರುವುದೇ ಇದ್ದರೂ ಕಾಪಿ ಮಾಡುವುದಿಲ್ಲ ಎಂಬ ಬಲವಾದ ನಿರ್ಣಯ ನಮ್ಮದಾಗಬೇಕು.

ಎಲ್ಲದಕ್ಕಿಂತಲೂ ಒಂದು ವಿಷಯವನ್ನು ವಿದ್ಯಾರ್ಥಿಗಳು ಮತ್ತು ಪಾಲಕರು ನೆನಪಿನಲ್ಲಿಟ್ಟುಕೊಳ್ಳಬೇಕು. ಪರೀಕ್ಷೆ ಎನ್ನುವುದು ಅಧ್ಯಯನದ ಮೂಲಕ ಗಳಿಸಿದ ಜ್ಞಾನವನ್ನು ಅಳಿಯುವ ಒಂದು ವ್ಯವಸ್ಥೆಯೇ ಹೊರತು ಅದೊಂದು ಗುರಿಯಲ್ಲ. ಪರೀಕ್ಷೆಯಲ್ಲಿ ಗಳಿಸಿದ ಅಂಕ ಮುಂದಿನ ತರಗತಿಗೆ ಸೀಟು ಪಡೆದುಕೊಂಡ ನಂತರ ಪ್ರಯೋಜನಕ್ಕೆ ಬಾರದೇ ಇರಬಹುದು. ಆದ್ದರಿಂದ ಪರೀಕ್ಷೆಯ ಬಗ್ಗೆ ಉದ್ದಿಗ್ನರಾಗುವುದು ಅನಗತ್ಯ. ಆದರೆ ಗಳಿಸಿದ ಜ್ಞಾನವು ಸದಾ ನಮ್ಮ ಕೈ ಹಿಡಿದಿರುತ್ತದೆ. ಜೀವನದಲ್ಲಿ ಎದುರಾಗಬಹುದಾದ ಸನ್ನಿವೇಶಗಳನ್ನು ನಿಭಾಯಿಸಲು ಸಮರ್ಥರನ್ನಾಗಿ ಮಾಡುತ್ತದೆ. ಹಾಗೆಯೇ ನಿಜವಾದ ಜ್ಞಾನವನ್ನು ಗಳಿಸಿದ ವಿದ್ಯಾರ್ಥಿಗೆ ವರ್ಷಾಂತರದ ಪರೀಕ್ಷೆ ಒಂದು ಸವಾಲೇ ಅಲ್ಲ.

ಲೇಖಕರು : ಮಾ.ಚಂ. ನಾಗರಾಜ್

ಪರೀಕ್ಷಾ ತಯಾರಿಗಾಗಿಯೇ ಒಂದು ಸಮಯಸಾರಿಣಿ ಮಾಡಿಕೊಳ್ಳುವುದು ಉತ್ತಮ. ಸಮಯಸಾರಿಣಿ ಸ್ಥೂಲವಾಗಿ ಹೀಗಿರಲಿ: ನಿಂದೆ - 7 ರಿಂದ 8 ಗಂಟೆ, ಶಾಲೆ - 6 ರಿಂದ 8 ಗಂಟೆ, 4 ಗಂಟೆ - ನಮ್ಮ ವೈಯಕ್ತಿಕ ಕೆಲಸಗಳು (ಸ್ನಾನ, ಶೌಚ, ಮನೆಕೆಲಸ, ಆಟ, ವ್ಯಾಯಾಮ, ಊಟ ಇತ್ಯಾದಿ), 5 ಗಂಟೆ - ನಮ್ಮ ವೈಯಕ್ತಿಕ ಓದು. ಶಾಲೆ ಇಲ್ಲದಿದ್ದಾಗ 6 ರಿಂದ 8 ಗಂಟೆಗಳ ಕಾಲದಲ್ಲಿ 3-4 ಗಂಟೆಗಳಾದರೂ ಓದಿಗೆ ಮೀಸಲಿರಬೇಕು. ಸಮಯಸಾರಿಣಿಯಲ್ಲಿ ವೇಳೆಯನ್ನು ನಮೂದಿಸಿದರೆ ಇನ್ನೂ ಉತ್ತಮ. ಈ ಸಮಯಸಾರಿಣಿಯನ್ನು ಎಲ್ಲರಿಗೂ ಕಾಣಿಸುವಂತೆ ತೂಗುಹಾಕಿ. ಮೊದಲೆರಡು ದಿನ ಕಷ್ಟವಾಗಬಹುದು. ಹಿರಿಯರು, ಕಿರಿಯರು "ಬರೀ ತೂಗು ಹಾಕಿದಿಯಾ, ಮೂರು ಕಾಸಿನದ್ದು ಪಾಲಿಸಿಲ್ಲ" ಎಂದು ಮೂದಲಿಸಿದರೂ ಚಿಂತೆಯಿಲ್ಲ. ಮನಸ್ಸನ್ನು ಗಟ್ಟಿಮಾಡಿಕೊಂಡು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಅಭ್ಯಾಸವನ್ನು ರೂಢಿಸಿಕೊಳ್ಳಬಹುದು.



ಹೆಸರು: ಕಾಂಕರೇಜ್

ಮೂಲ: ಗುಜರಾತಿನ ಕಚ್ಛ ಮರುಭೂಮಿ ಪ್ರದೇಶ; ಬನಸ್ಕಾಂತ ಜಿಲ್ಲೆಯ ಕಾಂಕರೇಜ್ ತಾಲೂಕಿನಿಂದ ಹೆಸರು ಪಡೆದಿದೆ.

ರೂಪ: ಬೂದಿ ಬಣ್ಣ, ಬಿಳಿ ಹಾಗೂ ತೀಕ್ಷ್ಣ ಕಪ್ಪು ಬಣ್ಣ ಹೊಂದಿರುತ್ತದೆ. ಅಗಲವಾದ ಕೋಡುಗಳನ್ನು ಹೊಂದಿರುತ್ತವೆ

ವಿಶೇಷತೆ: ಭಾರತದ ಪುರಾತನ ಗೋ ತಳಿಗಳ ಯಾದಿಯಲ್ಲಿ ಪ್ರಮುಖವಾದುದು. ಉಣ್ಣೆಜ್ಜರ, ಟಿಬಿ ಮುಂತಾದ ರೋಗಗಳಿಗೆ ನಿರೋಧಕ ಶಕ್ತಿ ಹೊಂದಿದೆ.

ಹಾಲಿನಿರ್ಮಿತ: ಸರಾಸರಿ 2000 ಕೆ.ಜಿ.



ಶೂನ್ಯದಿಂದ ಉತ್ಪಾದನ...



ಸ್ವಂತ ಬಂಡವಾಳವಿಲ್ಲದಿದ್ದರೂ ಕಠಿಣ ಪರಿಶ್ರಮ ಹಾಗೂ ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಯಶಸ್ಸನ್ನು ಪಡೆಯಬಹುದು ಎನ್ನುವುದನ್ನು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ಕಡಂದಲೆ ಗ್ರಾಮದ ಜನತಾನಗರ ನಿವಾಸಿ ರಾಧಿಕಾ ಕೃಷ್ಣ ನಾಯಕ್ ಅವರು ಸಾಧಿಸಿ ತೋರಿದ್ದಾರೆ.

ಮೂಲತಃ ಚಿಕ್ಕಮಗಳೂರಿನವರಾದ ಅವರು ಕೃಷ್ಣ ನಾಯಕ್‌ರೊಂದಿಗೆ ವಿವಾಹವಾಗಿ ಕಡಂದಲೆಯಲ್ಲಿ ನೆಲೆಸಿದರು. ರಾಧಿಕಾ ಓದಿದ್ದು 8ನೇ ತರಗತಿ. ಸಂಸಾರದ ನೌಕೆ ಬಡತನದ ಸಾಗರದಲ್ಲಿ ಸಾಗುವುದಕ್ಕೆ ಪ್ರಯಾಸವಾಯಿತು. ಸರಿಯಾದ ಉದ್ಯೋಗವೂ ಸಿಗಲಿಲ್ಲ. ಆಗ ಅವರಿಗೆ ಹೊಳೆದದ್ದು ಮನೆಯಲ್ಲೇ ಹಪ್ಪಳ, ಸಂಡಿಗೆ ತಯಾರಿಸುವ ಸ್ವಂತ ಉದ್ಯೋಗ. ಸ್ವಲ್ಪ ಶಕ್ತಿ ಸಂಘದಿಂದ 5 ಸಾವಿರ ರೂ. ಸಾಲ ಪಡೆದು, ತಮ್ಮ ಬಳಿಯಿದ್ದ ಸ್ವಲ್ಪ ಚಿನ್ನಾಭರಣವನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ಹಣ ಪಡೆದು

ಮನೆಯಲ್ಲೇ ಸ್ವಂತ ಉದ್ಯೋಗ ಆರಂಭಿಸಿದರು. ಹಪ್ಪಳ, ಸಂಡಿಗೆ ತಯಾರಿಸುತ್ತಾ, ಮನೆಯವರೆಲ್ಲರೂ ರಾತ್ರಿ ಹಗಲೆನ್ನದೇ ದುಡಿದರು. ಅವರ ಉದ್ಯಮ ಒಂದು ಹದಕ್ಕೆ ಬರುವಷ್ಟರಲ್ಲಿ ಅವರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಗೌರವ ದೊರೆತಿತ್ತು.

ಹಪ್ಪಳ ಮತ್ತು ಸಂಡಿಗೆಗಳಿಗೆ ಸಾಂಪ್ರದಾಯಿಕ ಕಚ್ಚಾ ಪದಾರ್ಥಗಳನ್ನು ಮಾತ್ರ ಬಳಸಲಾಗುತ್ತಿದ್ದು ಒಳ್ಳೆಯ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುತ್ತಿದೆ. ಹೀಗಾಗಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಇದೆ. ಇದೀಗ ಸುಮಾರು 50 ಮಂದಿ ಕೆಲಸಕ್ಕಿದ್ದು, ಇದರಲ್ಲಿ ಹೆಚ್ಚಿನವರು ಮಹಿಳೆಯರು. ಪಾರ್ಟ್ ಟೈಮ್ ಕೆಲಸಗಾರರಾಗಿ ಅನೇಕ ಸ್ಥಳೀಯ ವಿದ್ಯಾರ್ಥಿಗಳಿದ್ದಾರೆ.

‘ನಾನು ಮಾಡುತ್ತಿರುವ ಸ್ವ ಉದ್ಯೋಗದಿಂದ ನನಗೆ ನೆಮ್ಮದಿ ಇದೆ, ಸಮಾಜದಲ್ಲಿ ಗೌರವ ತಂದುಕೊಟ್ಟಿದೆ. ಸೊನ್ನೆ ಬಂಡವಾಳದಿಂದ ಉದ್ಯೋಗ ಆರಂಭಿಸಿ ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ. ಬದುಕಿನಲ್ಲಿ ಅನೇಕ ಸಮಸ್ಯೆ, ಸವಾಲುಗಳನ್ನು ಎದುರಿಸಿ ಅದನ್ನು ಮೆಟ್ಟಿ ನಿಂತಿದ್ದೇನೆ, ಎಂದು ರಾಧಿಕಾ ತನ್ನ ಉದ್ಯೋಗದ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ.

ಮುಂದಿನ ಒಲಿಂಪಿಕ್‌ಗೆ ಭಾರತದ ಗ್ರಾಮೀಣ ಪ್ರತಿಭೆಗಳಿಗೂ ಅವಕಾಶ ಸಿಗಬೇಕು, ಅಲ್ಲಿಂದ ಪ್ರತಿಭಾವಂತ ಕ್ರೀಡಾಳುಗಳನ್ನು ಹೊರತರಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕನಸು. ಇದಕ್ಕಾಗಿ ಭಾರತೀಯ ಕ್ರೀಡಾ ಸಚಿವಾಲಯ ವಿಶೇಷ ಟಾಸ್ಕ್ ಫೋರ್ಸ್ ರೂಪಿಸಿದೆ. ಭಾರತದ ಖ್ಯಾತ ಶೂಟರ್ ಅಭಿನವ್ ಬಿಂದ್ರಾ, ಬ್ಯಾಡ್ಮಿಂಟನ್ ತಾರೆ ಪುಲ್ಲೇಲ ಗೋಪಿಚಂದ್ ಇದಕ್ಕೆ ಕೈ ಜೋಡಿಸಿದ್ದಾರೆ. ಮುಂದಿನ ಮೂರು ಒಲಿಂಪಿಕ್ ಗಳಿಗೆ ಪದಕ ಗೆಲ್ಲುವ ಸಾಮರ್ಥ್ಯವಿರುವ ಆಟಗಾರರನ್ನು ಗುರುತಿಸುವುದು, ಪ್ರೋತ್ಸಾಹಿಸುವುದು ಹಾಗೂ ಅದಕ್ಕೆ ಯಾವ ರೀತಿಯ ಪರಿಣಾಮಕಾರಿ ಯೋಜನೆ ರೂಪಿಸಬೇಕೆಂದು ರೂಪುರೇಷೆಗಳನ್ನು ಒದಗಿಸುವುದು ಈ ಸಮಿತಿಯ ಕರ್ತವ್ಯವಾಗಿರುತ್ತದೆ. ವರದಿ ಸಿದ್ಧಗೊಂಡ ನಂತರ ಇದನ್ನು ಪ್ರಧಾನಿ ಕಚೇರಿಗೆ ಹಸ್ತಾಂತರಿಸಲಾಗುವುದು ಎಂದು ಕ್ರೀಡಾ ಸಚಿವರು ಹೇಳಿದ್ದಾರೆ.

ಶೂನ್ಯ ಬಂಡವಾಳದ ಸಮಗ್ರ ಕೃಷಿ



ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕುರುಟಹಳ್ಳಿಯ ರಾಧಾಕೃಷ್ಣ ಅವರು ಸಮಗ್ರ ಕೃಷಿ ಪದ್ಧತಿ ಅನುಸರಿಸಿ ಕೃಷಿಯನ್ನು ಲಾಭದಾಯಕವಾಗಿಸಿಕೊಂಡಿ ಇತರರಿಗೆ ಮಾದರಿಯಾಗಿದ್ದಾರೆ. 1978ರಲ್ಲಿಯೇ ಬಿಎಸ್ಸಿ ಪದವಿ ಪಡೆದ ಅವರು ಮನಸ್ಸು ಮಾಡಿದ್ದರೆ ಉತ್ತಮ ನೌಕರಿಗೆ ಸೇರಬಹುದಿತ್ತು. ಆದರೆ ಕೃಷಿಯೆಡೆಗಿನ ತುಡಿತ ಅವರನ್ನು ಊರಲ್ಲೇ ನಿಲ್ಲಿಸಿತು. ತಂದೆಯಿಂದ ಬಳುವಳಿಯಾಗಿ ಬಂದ ಜಮೀನಿನಲ್ಲಿ ತಂದೆಯವರ ಮಾದರಿಯಲ್ಲಿಯೇ ಶೂನ್ಯ ಬಂಡವಾಳದಿಂದ ಕೃಷಿ ಆರಂಭಿಸಿದರು.

ಇವರ ಕೃಷಿಯನ್ನು ಗಮನಿಸಿ 2010ರಲ್ಲಿ ಬೆಂಗಳೂರಿನ ಜಿಕೆವಿಕೆ ‘ಪ್ರಗತಿಪರ ರೈತ’ ಎಂದು ಪ್ರಶಂಸನಾಪತ್ರ ನೀಡಿ ಸನ್ಮಾನಿಸಿತು. 2014ರಲ್ಲಿ ‘ಜಿಲ್ಲಾಮಟ್ಟದ ಪ್ರಗತಿಶೀಲ ರೈತ’ ಪ್ರಶಸ್ತಿ ಪಡೆದರು. ಇತ್ತೀಚೆಗೆ ದೂರದ ಬಾಗಲಕೋಟೆಯಲ್ಲಿ ನಡೆದ ತೋಟಗಾರಿಕಾ ವಿಶ್ವವಿದ್ಯಾಲಯದ ‘ತೋಟಗಾರಿಕಾ ಮೇಳ’ದಲ್ಲಿ ‘ಶ್ರೇಷ್ಠ ತೋಟಗಾರಿಕೆ ರೈತ’ ಪ್ರಶಸ್ತಿ ನೀಡಿ ಸನ್ಮಾನಿಸಿದೆ.

ಇವರ ಯಶಸ್ಸಿನ ಗುಟ್ಟು ಸಾವಯವ ಕೃಷಿ. ಜಮೀನಿಗೆ ರಾಸಾಯನಿಕ ಸೋಕಿಸದೇ ಕೃಷಿ ಮಾಡುತ್ತಾರೆ. ಹೊಲದಲ್ಲಿಯೇ ಜೀವಾಮೃತ ತಯಾರಿಸಿಕೊಳ್ಳುತ್ತಾರೆ. ಆಧುನಿಕ ರೀತಿಯಲ್ಲಿ ಫಲವತ್ತಾದ ತಿಪ್ಪೆಗೊಬ್ಬರ ತಯಾರಿಸಿಕೊಳ್ಳುತ್ತಾರೆ. ಕೃಷಿಗೆ ಅಗತ್ಯವಿರುವ ಎರೆಹುಳು, ದುಂಬಿಗಳು, ಪ್ರಾಣಿಪಕ್ಷಿಗಳನ್ನು ಸಾಕುತ್ತಿದ್ದಾರೆ. ಇವರ ಕುಟುಂಬದಲ್ಲಿ ಎಮ್ಮೆ, ಹಸು, ಕುರಿ, ಮೇಕೆ ಸಾಕಿದ್ದಾರೆ. ಪರಾಗಸ್ಪರ್ಶಕ್ಕಾಗಿ ಸುಮಾರು 2.30 ಲಕ್ಷ ಜೇನು ನೋಣಗಳನ್ನು ಸಾಕಿದ್ದಾರೆ. ಭೂಮಿಯಲ್ಲಿ ತೇವಾಂಶ ಉಳಿಸಿ ಮಣ್ಣಿನ ಸಂರಕ್ಷಣೆ ಮಾಡಲು ಹೊದಿಕೆ ಪದ್ಧತಿ

ಅನುಸರಿಸಿದ್ದಾರೆ. ಬದುಕು ನಿರ್ಮಾಣ, ಅಂತರ್ಜಲ ಅಭಿವೃದ್ಧಿಗಾಗಿ ಸುಮಾರು ವರ್ಷಗಳ ಹಿಂದೆಯೇ ಇಂಗುಗುಂಡಿಗಳ ನಿರ್ಮಾಣ ಮಾಡಿಕೊಂಡಿದ್ದಾರೆ. ತೋಟಗಾರಿಕೆ ಬೆಳೆಗಳಾದ ಸೀಬೆ, ಸಪೋಟಾ, ಜಂಬುನೇರಳೆ, ನುಗ್ಗೆ, ತೆಂಗು, ಹಲಸು, ಹುಣಸೆ, ಮಾವು, ಹೀರೆಕಾಯಿ, ಗೋಡಂಬಿ, ಬೀಟ್‌ರೂಟ್ ಮತ್ತಿತರ ಬೆಳೆಗಳನ್ನು ಬೆಳೆದಿದ್ದಾರೆ. ಅಂತರಬೆಳೆಯಾಗಿ ತೊಗರಿ, ಅಲಸಂದೆ, ಹುರಳಿ, ರಾಗಿ ಕಳೆಕಾಯಿ ಬೆಳೆಯುತ್ತಾರೆ. ಪಶುಸಂಗೋಪನೆಗೆ ಪೂರಕ ಬೆಳೆಗಳನ್ನೂ ಬೆಳೆಸಿದ್ದಾರೆ.

ನಮ್ಮ ಪೂರ್ವಿಕರಂತೆ ಕೃಷಿ, ತೋಟಗಾರಿಕೆ, ರೇಷ್ಮೆ, ಹೈನುಗಾರಿಕೆ, ಕುಕ್ಕುಟ ಸಾಕಾಣಿಕೆಯ ಸಮಗ್ರ ಕೃಷಿ ಪದ್ಧತಿಯನ್ನು ಶ್ರದ್ಧೆ ಮತ್ತು ಶ್ರಮದಿಂದ ನಿರ್ವಹಿಸಿದರೆ ಖಂಡಿತ ರೈತರು ಯಶಸ್ವಿಯಾಗಿ, ಸ್ವಾಭಿಮಾನದ ಜೀವನ ನಡೆಸಬಹುದು ಎನ್ನುತ್ತಾರೆ ರಾಧಾಕೃಷ್ಣ ಅವರು.



ವಿನಾಯಕ ದಾಮೋದರ ಸಾವರ್ಕರ್



ಸ್ವಾತಂತ್ರ್ಯವೀರ ವಿ.ದಾ. ಸಾವರ್ಕರ್ (28 ಮೇ 1883 – 26 ಫೆಬ್ರವರಿ 1966) ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಜನ್ಮಜಾತ ದೇಶಭಕ್ತ, ವಿವಿಧ ವಿಷಯಗಳ ಕುರಿತು ಅಧಿಕಾರಯುತವಾಗಿ ಬರೆಯಬಲ್ಲ ಅಪ್ರತಿಮ ಲೇಖಕ, ಇತಿಹಾಸಕಾರ, ಕವಿ, ತತ್ವಶಾಸ್ತ್ರಜ್ಞ ಮತ್ತು ಸಮಾಜಸೇವಕ. ತ್ಯಾಗಕ್ಕೆ ಸರ್ವಸಿದ್ಧರಾದ ಕ್ರಾಂತಿಕಾರಿಗಳ ತಲೆಮಾರನ್ನೇ ಹುಟ್ಟುಹಾಕಿದ ಅನನ್ಯ ನಾಯಕ.

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಭಗೂರಿನ ಸಂಸ್ಕೃತ ವಿದ್ಯಾಂಸರ ಪೀಳಿಗೆಯಲ್ಲಿ ಜನಿಸಿದ ಸಾವರ್ಕರ್‌ಗೆ ಇತಿಹಾಸ, ರಾಜನೀತಿ, ಸಾಹಿತ್ಯ, ಭಾರತೀಯ ಸಂಸ್ಕೃತಿಗಳಲ್ಲಿ ಅತ್ಯಂತ ಆಸಕ್ತಿ. ಅವರು ಬರೆದ ಪುಸ್ತಕ ‘ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ – 1857’ ಅಸಂಖ್ಯಾತ ಸ್ವಾತಂತ್ರ್ಯೋದ್ಧಾರಿ ಸ್ಫೂರ್ತಿದಾಯಕವಾಗಿತ್ತು. ವಿದ್ಯಾರ್ಥಿಯಾಗಿದ್ದಾಗಲೇ ಸ್ವದೇಶಿ ಚಳುವಳಿಯಲ್ಲಿ ಭಾಗವಹಿಸಿದ್ದ ಅವರು ನಂತರ ತಿಲಕರ ‘ಸ್ವರಾಜ್ಯ ಪಕ್ಷದ ಸದಸ್ಯರಾದರು. ಲಂಡನ್ನಿನಲ್ಲಿದ್ದಾಗ ‘ಸ್ವತಂತ್ರ ಭಾರತ ಸಮಾಜ’ (Free India Society) ವನ್ನು ಸ್ಥಾಪಿಸಿದರು. ಈ ಸಂಸ್ಥೆ ಭಾರತೀಯ ಪಂಚಾಂಗದ ಹಬ್ಬಗಳು, ಸ್ವಾತಂತ್ರ್ಯ ಸಂಗ್ರಾಮದ ಮೈಲಿಗಲ್ಲುಗಳನ್ನೂ ಆಚರಿಸುತ್ತಿತ್ತು. ಭಾರತದ ಸ್ವಾತಂತ್ರ್ಯದ ಬಗ್ಗೆ ಮಾತುಕತೆಗಳಿಗಾಗಿ ಮುಡಿಪಾಗಿದ್ದ ಈ ಸಂಸ್ಥೆಯ ಮೇಲೆ ಬ್ರಿಟಿಷ್ ಸರ್ಕಾರದ ಕಿಂಗ್‌ಫಿಶ್ ಬೀಳಲು ತಡವಾಗಲಿಲ್ಲ.

1909ರಲ್ಲಿ ಸಾವರ್ಕರ್‌ರ ನಿಕಟ ಅನುಯಾಯಿಯಾದ ಮದನಲಾಲ್ ಧಿಂಗ್ರಾ ಬಲಿದಾನಕ್ಕೆ ಪ್ರೇರಣೆಯಾಗಿ ಇಂಡಿಯಾ ಹೌಸ್, ಸಾವರ್ಕರ್‌ರ ಸಂಪರ್ಕವಿದೆ ಎಂಬ ಆರೋಪ ಹೊರಿಸಿ, 13ನೇ ಮಾರ್ಚ್ 1910ರಂದು ಅವರ ವಿರುದ್ಧ ಬಂಧನದ ವಾರಂಟ್ ಹೊರಡಿಸಿ ಪ್ಯಾರಿಸಿನಲ್ಲಿ ಅವರನ್ನು ಬಂಧಿಸಲಾಯಿತು. ಸಮುದ್ರವನ್ನು ಈಜಿ ದಡ ಸೇರಿದರೂ ಮಾರ್ಸೆಲ್‌ನಿಂದ ಸರಾರಿಯಾಗುವ ಅವರ ಧೀರ ಪ್ರಯತ್ನ ವಿಫಲವಾಯಿತು. 27ರ ತರುಣ ಸಾವರ್ಕರ್‌ಗೆ ಕುಪ್ರಸಿದ್ಧ ಅಂಡಮಾನಿನ ಜೈಲಿನಲ್ಲಿ 50 ವರ್ಷಗಳ ಕಾರಾಗೃಹ ಶಿಕ್ಷೆ – ಕರಿನೀರ ಶಿಕ್ಷೆಯನ್ನು ವಿಧಿಸಲಾಯಿತು. ಎರಡೆರಡು ಕರಿನೀರ ಶಿಕ್ಷೆಗೊಳಗಾದ ಜಗತ್ತಿನ ಏಕೈಕ ಹೋರಾಟಗಾರ ಸಾವರ್ಕರ್.

ಲೇಖಕರಾಗಿ ಅವರ ಮರಾಠಿ ಕೃತಿಗಳಲ್ಲಿ ‘ಕಮಲಾ’, ‘ನನ್ನ ಜೀವಾವಧಿ ಶಿಕ್ಷೆ’ ಹಾಗೂ ಅತ್ಯಂತ ಪ್ರಸಿದ್ಧವಾದವು ‘1857- ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ (ಬ್ರಿಟಿಷರು “ಸಿಪಾಯಿ ದಂಗೆ” ಎಂದು ಕರೆದಿದ್ದರು). ಅಂಡಮಾನಿನ ಜೈಲಿನಲ್ಲಿ ಭಾರತೀಯ ಖೈದಿಗಳ ಪಾಡನ್ನು ಪ್ರತಿಬಿಂಬಿಸುವ ‘ಕಾಳಾ ಪಾಣಿ’ (ಅಂಡಮಾನಿನ ಕಾರಾಗೃಹದ ಕರಿನೀರಿನ ಶಿಕ್ಷೆ) ಎಂಬುದು ಅವರ ಇನ್ನೊಂದು ಗಮನಾರ್ಹ ಕೃತಿ. ಭಾರತದ ಇತಿಹಾಸ ಒಂದಾದ ಮೇಲೊಂದು ಸೋಲುಗಳ ಸರಮಾಲೆ ಎಂದು ಆಗ ಪ್ರಚಲಿತವಾಗಿದ್ದ ಅಭಿಪ್ರಾಯವನ್ನು ಬದಲಾಯಿಸಲು, ಅವರು ಭಾರತದ ಇತಿಹಾಸದ ಕೆಲ ಸುವರ್ಣಾವಧಿಗಳನ್ನು ಕುರಿತ ‘ಬಂಗಾರದ ಆರು ಪುಟಗಳು’ ಎಂಬ ಸ್ಫೂರ್ತಿದಾಯಕ ಪುಸ್ತಕವನ್ನು ಬರೆದರು. ಸೆರೆಮನೆಯಲ್ಲಿದ್ದಾಗ ಅವರು ಅನೇಕ ಪುಸ್ತಕಗಳನ್ನು ಬರೆದರು. ರತ್ನಗಿರಿ ಜೈಲಿನಲ್ಲಿದ್ದಾಗ ಬರೆದ ಪುಸ್ತಕ ‘ಹಿಂದುತ್ವ’. ಭಾರತ ರಾಷ್ಟ್ರ ಹಾಗೂ ಹಿಂದೂ ಧರ್ಮ ಎಂಬ ಪರಿಕಲ್ಪನೆಗಳನ್ನು ಹಿಂದೂ ರಾಷ್ಟ್ರೀಯತಾವಾದದ ದೃಷ್ಟಿಕೋನದಿಂದ ನೋಡಿದ ಈ ಪುಸ್ತಕ ಅತ್ಯಂತ ಪ್ರಭಾವಿಯಾಗಿತ್ತು. ಭಾರತದ ಭೂಖಂಡದಲ್ಲಿ ಬೇರು ಬಿಟ್ಟು, ಇಲ್ಲಿನ ಜೀವನದ ಪ್ರತಿಯೊಂದು ಅಂಗದಲ್ಲೂ ಹಾಸುಹೊಕ್ಕಾಗಿರುವ, ವಿಶೇಷ ಜೀವನಧರ್ಮ ಎಂದು ಹಿಂದುತ್ವದ ಪರಿಕಲ್ಪನೆಯನ್ನು ಅರ್ಥೈಸಿದ್ದಾರೆ.

ಅಂಡಮಾನಿನ ಜೈಲಿನಲ್ಲಿದ್ದ ದೀರ್ಘಕಾಲದಲ್ಲಿ, ಅವರಿಗೆ ಪೆನ್ ಹಾಗೂ ಕಾಗದವನ್ನು ನಿಷೇಧಿಸಲಾಗಿತ್ತು. ಸಾವರ್ಕರ್ ತಮ್ಮ ಗೀತೆಗಳನ್ನು ಜೈಲಿನ ಗೋಡೆಗಳ ಮೇಲೆ ಮುಳ್ಳಿನಿಂದ, ಕಲ್ಲುತುಂಡುಗಳಿಂದ ಕೊರೆದರು. ಬಾಕಿ ಸೆರೆಯಾಳುಗಳು ಬಿಡುಗಡೆಯಾಗಿ ಭಾರತಕ್ಕೆ ಬರುವಾಗ ತಮ್ಮೊಂದಿಗೆ ತರುವವರೆಗೂ, ಹತ್ತು ಸಾವಿರಕ್ಕೂ ಹೆಚ್ಚಿನ ಪಂಕ್ತಿಗಳನ್ನು ವರ್ಷಾವಧಿ ನೆನಪಿಟ್ಟುಕೊಂಡಿದ್ದರು. ಹಿಂದಿ ಭಾಷೆಯ ಅನೇಕ ನವ ಪದಪುಂಜಗಳನ್ನು ಹುಟ್ಟು ಹಾಕಿದ ಖ್ಯಾತಿ ಅವರಿಗಿದೆ. ಕೆಲವು ಉದಾಹರಣೆಗಳೆಂದರೆ ದಿಗ್ಗರ್ತಕ (ಸರಿಯಾದ ದಾರಿ ತೋರಿಸುವವನು), ಸಾಪ್ತಾಹಿಕ (ವಾರಕ್ಕೊಮ್ಮೆ ಬರುವಂಥದ್ದು, ಪತ್ರಿಕೆ ಇತ್ಯಾದಿ) ಹಾಗೂ ಸಂಸದ್ (ಭಾರತದ ಪಾರ್ಲಿಮೆಂಟ್).



ಫೆಬ್ರವರಿ 15ಕ್ಕೆ ಇಸ್ರೋ ಏಕಕಾಲದಲ್ಲಿ ಒಂದೇ ರಾಕೆಟ್ ಮೂಲಕ ಒಟ್ಟು 104 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಬೃಹತ್ ಯೋಜನೆ ಕೈಗೊಂಡಿದೆ. ಭೂವೀಕ್ಷಣಾ ಕಾರ್ಯ ನಡೆಸುವ ಅಮೆರಿಕದ 88 ಉಪಗ್ರಹ (ಕ್ಯೂಬ್‌ಸ್ಯಾಟ್)ಗಳು, ಭಾರತದ 3 ಹಾಗೂ ಜರ್ಮನಿ, ಇಸ್ರೇಲ್, ಯುಎಇ, ನೆದರ್‌ಲ್ಯಾಂಡ್, ಬೆಲ್ಜಿಯಂ ಸೇರಿದಂತೆ ಒಟ್ಟು 104 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. ಈವರೆಗೂ ಜಗತ್ತಿನ ಯಾವುದೇ ಬಾಹ್ಯಾಕಾಶ ಸಂಸ್ಥೆ ಮಾಡಿರದ ಪ್ರಯತ್ನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ(ಇಸ್ರೋ) ಮುಂದಾಗಿದೆ.



ಭೂಮಿಯ ಶೇ.70 ಭಾಗ ನೀರಿನಿಂದ ತುಂಬಿದೆ. ಇದರಲ್ಲಿ ಬಹುಪಾಲು ಸಮುದ್ರದ ನೀರು. ಅದು ಉಪ್ಪಾಗಿದ್ದು, ಕುಡಿಯಲು ಯೋಗ್ಯವಲ್ಲ. ಅದನ್ನು ಸಿಹಿನೀರನ್ನಾಗಿ ಪರಿವರ್ತಿಸುವ ಯೋಜನೆಗಳೆಲ್ಲವೂ ದುಬಾರಿಯಾಗಿದೆ. ಈ ಎಲ್ಲ ಸಮಸ್ಯೆಗೆ ಪರಿಹಾರವೆಂಬಂತೆ ಅಮೆರಿಕದಲ್ಲಿನ ಭಾರತೀಯ ಮೂಲದ ವಿದ್ಯಾರ್ಥಿ ಚೈತನ್ಯ ಕರಂಚೇಡು ತನ್ನ ಹೈಸ್ಕೂಲ್‌ನಲ್ಲಿ ನಡೆಸಿದ ಸರಳ ಸಂಶೋಧನೆ, ಇದೀಗ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ಸಮುದ್ರದ ನೀರಿನಲ್ಲಿ ಶೇ.10 ಭಾಗ ಮಾತ್ರ ಉಪ್ಪು ಬೆರೆತಿದ್ದು, ಉಳಿದ ಶೇ. 90 ಭಾಗ ಉಪ್ಪಿನಿಂದ ಮುಕ್ತವಾಗಿರುತ್ತದೆ. ಉಪ್ಪಿನಂಶವಿರುವ ಶೇ. 10 ನೀರಿನ ಕುರಿತು ಮಾತ್ರ ಸಂಶೋಧನೆ ನಡೆಸಿ, ಅದನ್ನು ಪ್ರತ್ಯೇಕಿಸುವ ಕುರಿತು ಚೈತನ್ಯ ತಿಳಿಸಿದ್ದಾರೆ. ಸರಳ, ಅಲ್ಪವೆಚ್ಚದ ಇದನ್ನು ಎಲ್ಲರೂ ಬಳಸಬಹುದಾಗಿದೆ. ಚೈತನ್ಯ ಈ ಸಂಶೋಧನೆಯನ್ನು ಗುರುತಿಸಿ ಅಮೆರಿಕದ ಏಜೆನ್ಸಿ ಫಾರ್ ಇಂಟರ್‌ನ್ಯಾಷನಲ್ ಗ್ಲೋಬಲ್ ಡೆವಲಪ್‌ಮೆಂಟ್ 6.7 ಲಕ್ಷ ರೂ. ಬಹುಮಾನ ನೀಡಿದೆ. ಅಲ್ಲದೆ ರೀಜನರೇಶನ್ ಸೈನ್ಸ್ ಟ್ಯಾಲೆಂಟ್ ಸರ್ಚ್ ಸೆಮಿಫೈನಲ್‌ನ 300 ಯುವ ಸಂಶೋಧಕರ ಪಟ್ಟಿಯಲ್ಲೂ ಸ್ಥಾನ ಲಭಿಸಿದೆ.

ನಾಲ್ಕು ಸುಳ್ಳುಗಳು

ರಾಜಕೀಯ ಪಕ್ಷಗಳು ಪ್ರತಿ ವರ್ಷ ಡಿಸೆಂಬರ್ ಒಳಗೆ ಹಿಂದಿನ ಆರ್ಥಿಕ ವರ್ಷದ ಆದಾಯ ತೆರಿಗೆ ಲೆಕ್ಕ ನೀಡದಿದ್ದರೆ ಆದಾಯ ತೆರಿಗೆ ವಿನಾಯಿತಿ ದೊರೆಯದಂತೆ ಮಾಡುವ ಕಾನೂನು ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಪಕ್ಷಗಳು ನಗದು ರೂಪದಲ್ಲಿ ದೇಣಿಗೆ ಸ್ವೀಕರಿಸುವ ಮೊತ್ತವನ್ನು 2,000ಕ್ಕೆ ಸೀಮಿತಗೊಳಿಸಿದ ಬೆನ್ನಿಗೇ ಈ ಬಗ್ಗೆ ಚಿಂತನೆ ನಡೆದಿದೆ. ಬ್ಯಾಂಕುಗಳಿಂದ ಚುನಾವಣಾ ಬಾಂಡ್ ಖರೀದಿಸಿ ಅದನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವವರ ಹೆಸರನ್ನು ಗೋಪ್ಯವಾಗಿ ಇರಿಸುವುದಕ್ಕೆ ಸಂಬಂಧಿಸಿದ ಕಾನೂನು ತಿದ್ದುಪಡಿಗೂ ಸರ್ಕಾರ ನಿರ್ಧರಿಸಿದೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈವರೆಗೆ ಬಳಕೆಯಲ್ಲಿಲ್ಲದ ಹಾಗೂ ಪುನರಾವರ್ತಿತ 1159 ಕಾನೂನುಗಳನ್ನು ತೆಗೆದುಹಾಕಿದ್ದು, ಇನ್ನೂ 4,000 ಕಾನೂನುಗಳನ್ನು ಗುರುತಿಸಲಾಗಿದ್ದು ಶೀಘ್ರದಲ್ಲಿಯೇ ಅವುಗಳನ್ನೂ ತೆಗೆದುಹಾಕಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಮತ ಹಾಕದವರಿಗೆ ಸರ್ಕಾರವನ್ನು ಪ್ರಶ್ನಿಸುವ ಹಕ್ಕಿಲ್ಲ: ಸುಪ್ರೀಂಕೋರ್ಟ್



ಮತ ಚಲಾಯಿಸದವರಿಗೆ ಸರ್ಕಾರವನ್ನು ಪ್ರಶ್ನಿಸುವ ಅಥವಾ ಟೀಕಿಸುವ ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ದೇಶದ ವಿವಿಧ ಕಡೆ ನಡೆದಿರುವ ರಸ್ತೆ, ಪಾದಚಾರಿ ಮಾರ್ಗಗಳ ಅತಿಕ್ರಮಣ ತೆರವಿಗೆ ಸಮಗ್ರವಾದ ಆದೇಶವನ್ನು ಹೊರಡಿಸಬೇಕು ಎಂದು ಕೋರಿ 'ವಾಯ್ಸ್ ಆಫ್ ಇಂಡಿಯಾ' ಸ್ವಯಂ ಸೇವಾ ಸಂಸ್ಥೆಯು ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಹೀಗೆ ಹೇಳಿದೆ.

'ನೀವು ಮತ ಚಲಾಯಿಸಿದ್ದೀರಾ' ಎಂದು ವಿಚಾರಣೆ ಸಂದರ್ಭದಲ್ಲಿ ಹಾಜರಿದ್ದ ಎನ್‌ಜೆಪಿ ಪ್ರತಿನಿಧಿ ಧನೇಶ್ ಲೆಠಾಧನ್ ಅವರನ್ನು ನ್ಯಾಯಪೀಠವು ಪ್ರಶ್ನಿಸಿದಾಗ, 'ಇಲ್ಲ, ಇದುವರೆಗೆ ಯಾವತ್ತೂ ಮತ ಚಲಾಯಿಸಲಿಲ್ಲ' ಎಂದು ಉತ್ತರಿಸಿದರು. ಈ ಉತ್ತರದಿಂದ ಬೇಸರಗೊಂಡ ನ್ಯಾಯಪೀಠವು, 'ನೀವು ಮತ ಚಲಾಯಿಸದೇ ಇದ್ದರೆ ಸರ್ಕಾರವನ್ನು ಪ್ರಶ್ನಿಸುವ ಅಥವಾ ಟೀಕಿಸುವ ಹಕ್ಕು ಹೊಂದಿರುವುದಿಲ್ಲ' ಎಂದು ಖಾರವಾಗಿ ಪ್ರತಿಕ್ರಿಯಿಸಿತು.

ಪದ್ಮ ಪ್ರಶಸ್ತಿ : ಎಲೆಮರೆ ಕಾಯಿಗಳ ಅರಸಿ ಬಂದ ಗೌರವ

2017ನೇ ಸಾಲಿನ ಪದ್ಮ ಪುರಸ್ಕಾರಕ್ಕೆ ಒಟ್ಟು 89 ಮಂದಿ ಆಯ್ಕೆಯಾಗಿದ್ದು, ಬಹುತೇಕರು ಹೆಚ್ಚು ಪ್ರಚಾರ ಪಡೆಯದೇ ಹಲವು ದಶಕಗಳಿಂದ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವವರು. ಎಲೆಮರೆಯಲ್ಲಿದ್ದುಕೊಂಡೇ ಸಾಧನೆ ಮಾಡಿದ, ಸಮಾಜಕ್ಕೆ ಸೇವೆ ಸಲ್ಲಿಸಿದ ದೇಶದ ಪ್ರತಿಭೆಗಳನ್ನು ಗುರುತಿಸುವುದಕ್ಕೆ ಈ ಬಾರಿ ಹೆಚ್ಚು ಗಮನ ನೀಡಲಾಗಿದೆ.



68 ವರ್ಷಗಳಿಂದ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿರುವ, ಸಾವಿರಾರು ಗರ್ಭಿಣಿಯರ ಹೆರಿಗೆಗೆ ನೆರವಾದ ಎಲ್ಲರ ಪ್ರೀತಿಯ ಭಕ್ತಿ ಯಾದವ್ (91 ವರ್ಷ ವಯಸ್ಸು) ಅವರಿಗೆ ಪದ್ಮಶ್ರೀ ಗೌರವ ಒಲಿದಿದೆ. ಎಂಬಿಬಿಎಸ್ ಪದವಿ ಪಡೆದ ಮೊದಲ ಇಂದೋರ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಅವರು ಇಂದು 'ಡಾಕ್ಟರ್ ದೀದಿ' ಎಂದೇ ಚಿರಪರಿಚಿತರು.




ಸಮರಕಲೆ ಕಳರಿಪಯಟ್ಟುವಿನ ಮಹಾನ್ ಸಾಧಕಿ ಕೇರಳದ ಮೀನಾಕ್ಷಿ ಅಮ್ಮ (76) ಅವರಿಗೆ ಪದ್ಮಶ್ರೀ ಗೌರವ ಪ್ರಾಪ್ತವಾಗಿದೆ. 7ನೇ ವಯಸ್ಸಿನಿಂದಲೇ ಕಳರಿಪಯಟ್ಟು ಅಭ್ಯಾಸದಲ್ಲಿ ತೊಡಗಿದ ಅವರು ಇಂದು ದೇಶದ ಅತ್ಯಂತ ಹಿರಿಯ ಮಹಿಳಾ ಕಳರಿಪಯಟ್ಟು ಪ್ರದರ್ಶಕಿ. 68 ವರ್ಷಗಳಿಂದ ಈ ಸಮರ ಕಲೆಯನ್ನು ಅಭ್ಯಾಸ ಮಾಡುವುದರ ಜೊತೆಗೆ ಇತರರಿಗೆ ಬೋಧಿಸುತ್ತಿದ್ದಾರೆ.



ತಮ್ಮ ತಾಯಿ ಅನುಭವಿಸುತ್ತಿದ್ದ ನೋವನ್ನು ದೂರಗೊಳಿಸಲು ಪೋಚಂಪಲ್ಲಿ ರೇಷ್ಮೆ ಸೀರೆಗಳನ್ನು ನೇಯುವುದಕ್ಕಾಗಿ 'ಲಕ್ಷ್ಮಿ ಎಎಸ್‌ಯು ಯಂತ್ರ'ವನ್ನು ಅಭಿವೃದ್ಧಿ ಪಡಿಸಿರುವ ತೆಲಂಗಾಣದ ಚಿಂತಕಿಂಡಿ ಮಲ್ಲೇಶಮ್(44) ಪದ್ಮಶ್ರೀಗೆ ಭಾಜನರಾಗಿದ್ದಾರೆ. ಶಾಲೆಯನ್ನು ಅರ್ಧದಲ್ಲೇ ಬಿಟ್ಟಿದ್ದ ಮಲ್ಲೇಶಮ್‌ರ ಯಂತ್ರದಿಂದ ನಾಲ್ಕು ಗಂಟೆಯಲ್ಲಿ ನೇಯುವ ಸೀರೆಯನ್ನು ಕೇವಲ 1.5 ಗಂಟೆಯಲ್ಲಿ ನೇಯಬಹುದು. ಮಲ್ಲೇಶಮ್ ಅವರ ಈ ಆವಿಷ್ಕಾರವು ಪೋಚಂಪಲ್ಲಿ ಸೀರೆಯನ್ನು ನೇಯುತ್ತಿದ್ದ ಶೇ. 60ರಷ್ಟು ಕೈಮಗ್ಗದ ಮೇಲೆ ಪ್ರಭಾವ ಬೀರಿತ್ತು.



ಒಂದು ಕೋಟಿಗೂ ಅಧಿಕ ಮರಗಳನ್ನು ಬೆಳೆಸಿರುವ 'ಮರದ ಮನುಷ್ಯ' ಎಂದು ಖ್ಯಾತಿ ಗಳಿಸಿರುವ ತೆಲಂಗಾಣದ ದಾರಿಪಲ್ಲಿ ರಾಮಯ್ಯ (68) ಅವರಿಗೆ ಪದ್ಮಶ್ರೀ ಒಲಿದು ಬಂದಿದೆ. ರಾಮಯ್ಯರಿಗೆ ಹಸಿರು ಬೆಳೆಸುವುದು ಹವ್ಯಾಸ. ಖಾಲಿ ಜಮೀನು ಕಂಡಲ್ಲಿಲ್ಲಾ ಜೇಬಿನಿಂದ ಬೀಜಗಳನ್ನು ತೆಗೆದು ಬಿತ್ತುವ ಕೆಲಸವನ್ನು ದಶಕಗಳಿಂದಲೂ ಅವರು ಮಾಡುತ್ತಾ ಬಂದಿದ್ದಾರೆ.



'ರಂಗಬತಿ ಕೀ ಆವಾಜ್' ಎಂದೇ ಖ್ಯಾತಿ ಗಳಿಸಿರುವ ಒಡಿಶಾದ ಜಿತೇಂದ್ರ ಹರಿಪಾಲ್ ಅವರು ಕೊಸ್ತಿ ಸಂಬಾಲ್ಕುರಿ ಸಂಗೀತದ ಹಿರಿಯ ಗಾಯಕರು. ಶಾಲೆಯನ್ನು ಅರ್ಧದಲ್ಲೇ ಬಿಟ್ಟು ಹರಿಪಾಲ್ ಅವರು ರಾಜ್ಯದ ಅತ್ಯಂತ ಜನಪ್ರಿಯ ಧ್ವನಿಮುದ್ರಿತ ಹಾಡಾದ 'ರಂಗಬತಿ'ಗೆ ನೀಡಿದ ಕೊಡುಗೆಗಾಗಿ ಅವರನ್ನು ಪದ್ಮ ಗೌರವಕ್ಕೆ ಆಯ್ಕೆ ಮಾಡಲಾಗಿದೆ.



ಈಶಾನ್ಯ ಭಾರತದಲ್ಲಿ ಮಹಿಳೆಯರಿಗಾಗಿಯೇ 1970ರಿಂದ ನಿಯತಕಾಲಿಕವೊಂದನ್ನು ನಡೆಸುತ್ತಿರುವ ಅಸ್ಸಾಂ ಎಲಿ ಅಹಮದ್‌ರಿಗೆ ಪದ್ಮಶ್ರೀಯ ಮನ್ನಣೆ ಸಿಕ್ಕಿದೆ.



ಅಗ್ನಿಅವಘಡಗಳ ಸಂದರ್ಭದಲ್ಲಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಾಲ್ಕು ದಶಕಗಳಿಂದ ಸ್ವಯಂಸೇವಕರಾಗಿ ದುಡಿಯುತ್ತಿರುವ ಪಶ್ಚಿಮ ಬಂಗಾಳದ ಬಿಪಿನ್ ಗನಾತ್ರಾ(59 ವರ್ಷ) ಅವರ ಕಿರೀಟಕ್ಕೆ ಪದ್ಮಶ್ರೀ ಗರಿ ಮೂಡಿದೆ. ಕಳೆದ 40 ವರ್ಷಗಳಲ್ಲಿ ಕೋಲ್ಕತ್ತದ ಅಗ್ನಿ ಆಕಸ್ಮಿಕ ಸಂಭವಿಸಿದ ಸ್ಥಳಗಳಲ್ಲಿಲ್ಲ ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಬಿಪಿನ್ ಕೂಡ ಅಗ್ನಿ ಶಮನ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

ಮೂಲತಃ ಉಡುಪಿಯವರಾದ ಅಂತಾರಾಷ್ಟ್ರೀಯ ಖ್ಯಾತಿಯ ಬಾಹ್ಯಾಕಾಶ ವಿಜ್ಞಾನಿಯಾಗಿರುವ ಡಾ. ಯು.ಆರ್.ರಾವ್(85) ಅವರು ಪದ್ಮವಿಭೂಷಣ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರು ಭಾರತದ



ಸಂಸ್ಕೃತ ಭಾರತಿ ಮೂಲಕ ಸಂಸ್ಕೃತ ಪ್ರಚಾರದಲ್ಲಿ ತೊಡಗಿರುವ ಚಕ್ರಕೋಡಿ ಮೂಡಂಬೈಲು ಕೃಷ್ಣಶಾಸ್ತ್ರಿ (ಚ.ಮೂ. ಕೃಷ್ಣಶಾಸ್ತ್ರಿ) ಅವರಿಗೆ ಪದ್ಮಶ್ರೀ ದೊರೆತಿದೆ.

ಮೂಲತಃ ಬಂಟ್ವಾಳ ತಾಲ್ಲೂಕಿನ ಕೆದಿಲ ಗ್ರಾಮದ ಬಡೆಕ್ಕಲದವರು. ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದಲ್ಲಿ ಪದವಿ ಮತ್ತು ಸಂಸ್ಕೃತ ಶಾಸ್ತ್ರಿ ಪದವಿ ಪಡೆದ ಅವರು, ಅಮೆರಿಕ, ಫ್ರಾನ್ಸ್ ಸೇರಿ 12 ರಾಷ್ಟ್ರಗಳಲ್ಲಿ ಸಂಸ್ಕೃತ ಅಭಿಯಾನ ಕೈಗೊಂಡಿದ್ದಾರೆ. ಸಂಸ್ಕೃತದಲ್ಲಿ 14 ಕೃತಿಗಳನ್ನು ರಚಿಸಿದ್ದು, ಹಲವಾರು ಕೃತಿಗಳನ್ನು ಸಂಸ್ಕೃತಕ್ಕೆ ಅನುವಾದಿಸಿದ್ದಾರೆ.



ಮೊದಲ ಉಪಗ್ರಹ 'ಆರ್ಯಭಟ'ದ ರೂವಾರಿ. ಆ ಬಳಿಕ ಭಾಸ್ಕರ, ಆ್ಯಪಲ್, ರೋಹಿಣಿ, ಇನ್ಸಾಟ್ 1, ಇನ್ಸಾಟ್ 2, ಐಆರ್‌ಎಸ್‌1 ಎ, ಐಆರ್‌ಎಸ್‌1ಬಿ ಸೇರಿದಂತೆ ಒಟ್ಟು 18 ಉಪಗ್ರಹಗಳ ನಿರ್ಮಾಣದಲ್ಲಿ ಮುಖ್ಯ ಮಾರ್ಗದರ್ಶಕರಾಗಿದ್ದರು.



'ಪದ ಬ್ರಹ್ಮ' ಎಂದೇ ಖ್ಯಾತಿ ಪಡೆದಿರುವ ಭಾಷಾತಜ್ಞ 104 ವರ್ಷದ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರಿಗೆ ಪದ್ಮಶ್ರೀ ದೊರೆತಿದೆ. ಕನ್ನಡ

ಭಾಷೆ, ನಿಘಂಟು, ಪ್ರಾಚೀನ ಸಾಹಿತ್ಯ ಅಧ್ಯಯನ ಕ್ಷೇತ್ರಕ್ಕೆ ಜಿ.ವಿ. ಅವರ ಕೊಡುಗೆ ಅಪಾರ. 'ಪ್ರಜಾವಾಣಿ'ಯಲ್ಲಿ ಪ್ರಕಟಗೊಂಡ ಜಿ.ವಿ.ಯವರ 'ಇಗೋ ಕನ್ನಡ' ಅಂಕಣ ನಾಡಿನಾದ್ಯಂತ ಜನಪ್ರಿಯವಾಗಿತ್ತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಪಂಪ ಪ್ರಶಸ್ತಿಗೂ ಅವರು ಪಾತ್ರರಾಗಿದ್ದರು.



ಈ ಸಲ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದ ಅರಂಬೂರಿನ ಗಿರೀಶ್ ಭಾರದ್ವಾಜ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದ ನಂತರ ಅಪ್ಪನ ಆಣತಿಯಂತೆ ಸುಳ್ಳದಲ್ಲಿ ಸಣ್ಣದೊಂದು ವರ್ಕ್‌ಶಾಪ್ ಶುರು ಮಾಡಿದರು. 1986ರಲ್ಲಿ ತಮ್ಮದೇ ಊರಲ್ಲಿ

ಮೊದಲ ತೂಗು ಸೇತುವೆ ನಿರ್ಮಿಸಿದರು. 40 ಸ್ವಯಂಸೇವಕರ ತಂಡದೊಂದಿಗೆ ಕೆಲಸ ಶುರು ಮಾಡಿದ ಗಿರೀಶ್, ಕೆಲವೇ ದಿನಗಳಲ್ಲಿ ಸೇತುವೆ ಕಟ್ಟಿದರು. 30 ವರ್ಷಗಳ ನಂತರವೂ ಆ ಸೇತುವೆ ಜನರ ಸಂಪರ್ಕದ ಕೊಂಡಿಯಾಗಿದೆ. ಇದುವರೆಗೂ 127 ತೂಗು ಸೇತುವೆಗಳನ್ನು ಗಿರೀಶ್ ನಿರ್ಮಿಸಿದ್ದಾರೆ.



'ಜನಪದ ಹಾಡುಗಳ ಕಣಜ' ಎಂದೇ ಹೆಸರಾಗಿರುವ ಸುತ್ತಿ ಬೊಮ್ಮು ಗೌಡ ಅವರಿಗೆ ಪದ್ಮಶ್ರೀ ಗೌರವ ಅರಸಿ ಬಂದಿದೆ. ಅಂಕೋಲ ತಾಲ್ಲೂಕಿನ ಬಡಗೇರಿ ಗ್ರಾಮದ ಅವರು ತಮ್ಮ ಪೂರ್ವಜರಿಂದ

ಬಳುವಳಿಯಾಗಿ ಬಂದ ಜನಪದ ಹಾಡುಗಳನ್ನು ಹಾಡುತ್ತ, ಇಡೀ ಹಾಲಕ್ಕಿ ಸಮುದಾಯದಲ್ಲಿ ಮಾದರಿ ಮಹಿಳೆಯಾಗಿ ಗುರುತಿಸಿಕೊಂಡರು. ಜಿಲ್ಲೆಯಲ್ಲಿನ ಸಾರಾಯಿ ವಿರೋಧಿ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದು ಹೋರಾಟ ನಡೆಸಿದ ಸುತ್ತಿ, ಕುಡಿತದ ಕೆಡುಕುಗಳನ್ನು ತಮ್ಮ ಹಾಡುಗಳಲ್ಲಿ ಬಣ್ಣಿಸಿ ಜನಜಾಗೃತಿ ಮೂಡಿಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಗೌರವ ಅವರಿಗೆ ದೊರೆತಿದೆ.

ನರ್ಮದಾ ನದಿ ಸಂರಕ್ಷಣೆಗೆ ಮ. ಪ್ರ. ಸರ್ಕಾರದ ಹೊಸ ಹೆಜ್ಜೆ


ದೇಶದ ಮಹಾನದಿಗಳ ಪೈಕಿ ಒಂದಾಗಿರುವ ನರ್ಮದಾ ಆಧುನಿಕತೆಯ ಭರಾಟೆಗೆ ಸಿಲುಕಿ ಕಲುಷಿತಗೊಳ್ಳುತ್ತಿದೆ. ಗಂಗೆಗೆ ಒದಗಿರುವ ಸ್ಥಿತಿ ನರ್ಮದೆಗೆ ಬರಬಾರದು ಎಂದು ಎಚ್ಚರಿಕೊಂಡಿರುವ ಮಧ್ಯಪ್ರದೇಶ ಸರ್ಕಾರ ಜನರ ಸಹಭಾಗಿತ್ವದೊಡನೆ ನದಿಯನ್ನು ಶುಚಿಗೊಳಿಸಲು ಹೊರಟಿದೆ. ಈ ನಿಟ್ಟಿನಲ್ಲಿ ನರ್ಮದಾ ಸೇವಾ ಯಾತ್ರೆಯನ್ನು ಆರಂಭಿಸಿದೆ. ಈ ಯಾತ್ರೆಯು ನರ್ಮದಾ ಉಗಮಸ್ಥಾನ ಅಮರಕಂಟಕ (ಅನೂಪಪುರ ಜಿಲ್ಲೆ)ದಿಂದ ನರ್ಮದಾ ಹರಿವಿನ ಕೊನೆಯ ಸ್ಥಾನ ಸೋಂಡವಾ (ಅಲಿರಾಜಪುರ ಜಿಲ್ಲೆ) ಮತ್ತೆ ಅಲ್ಲಿಂದ ಅಮರಕಂಟಕ ತಲುಪಲಿದೆ. 2016ರ ಡಿ.11ರಂದು ಅಮರಕಂಟಕದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಯಾತ್ರೆಗೆ ಚಾಲನೆ ನೀಡಿದ್ದು, 2017ರ ಮೇ 11ರವರೆಗೆ ಒಟ್ಟು 144 ದಿನಗಳ ನಡೆಯಲಿದೆ. 11 ಜಿಲ್ಲೆಗಳ 1,100 ಗ್ರಾಮಗಳಲ್ಲಿ 3,350 ಕಿ.ಮೀ. ಪಾದಯಾತ್ರೆ ನಡೆಯಲಿದೆ.

ಹಲವು ರಾಜ್ಯಗಳಲ್ಲಿ ಹರಿಯುವ ನರ್ಮದಾ ನದಿ ಮಧ್ಯಪ್ರದೇಶ ಜನರ ಪಾಲಿಗೆ ಜೀವನಾಡಿ. ಆದರೆ, ಕಾರ್ಖಾನೆಗಳಿಂದ ಬಿಡುವ ರಾಸಾಯನಿಕ ವಸ್ತುಗಳು, ಘನ ತ್ಯಾಜ್ಯಗಳಿಂದಾಗಿ ನರ್ಮದಾ ಕಾಲುವೆಗಳು ಚರಂಡಿಗಳಂತಾಗಿವೆ. ಉಪನದಿಗಳೆಲ್ಲ ಮಾಯವಾಗುತ್ತಿವೆ. ನರ್ಮದೆಯ ಆರೋಗ್ಯ ಹದಗೆಟ್ಟಿದೆ. ನದಿಯ ಸ್ವಚ್ಛತೆಗಾಗಿ ಮಧ್ಯಪ್ರದೇಶ ಸರ್ಕಾರ ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಆದರೆ, ನದಿಯ ಪಾವಿತ್ರ್ಯ ಹಾಗೂ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡುವವರೆಗೆ ಏನು ಮಾಡಿದರೂ ನಿಷ್ಪರ್ಯಾಯ ಎಂದರಿತ ರಾಜ್ಯ ಸರ್ಕಾರ ಜನಜಾಗೃತಿ ಹಾಗೂ ನದಿ ಸಂರಕ್ಷಣೆಯಲ್ಲಿ ಜನರ ಸಹಭಾಗಿತ್ವ ಹೆಜ್ಜೆಗಳು ನರ್ಮದಾ ಸೇವಾ ಯಾತ್ರೆಯನ್ನು ಆರಂಭಿಸಿದೆ. ಈ ಯಾತ್ರೆಗೆ ಪರಿಸರವಾದಿಗಳು, ನೀರಾವರಿ ತಜ್ಞರು, ಜಲಸಂಪನ್ಮೂಲ ತಜ್ಞರು, ಸಮಾಜಸೇವಕರು, ಸಾಧುಸಂತರನ್ನೊಳಗೊಂಡ 50 ಜನರ ಕೋರ್ ಟೀಮ್ ರಚಿಸಲಾಗಿದೆ.

ಅರುಣಾಚಲ ಪ್ರದೇಶದಿಂದ ಚೀನಾ ಗಡಿಭಾಗದ ತವಾಂಗ್‌ವರೆಗೂ ರೈಲು ಸಂಪರ್ಕ ಒದಗಿಸಲು ಈಶಾನ್ಯ ರೈಲ್ವೆ ವಲಯ ಚಿಂತನೆ ನಡೆಸಿದೆ. ಸಮುದ್ರಮಟ್ಟದಿಂದ 10,000 ಅಡಿ ಎತ್ತರದಲ್ಲಿರುವ ತವಾಂಗ್‌ಗೆ ರೈಲು ಸಂಪರ್ಕ ಕಲ್ಪಿಸುವುದು ಭದ್ರತೆ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಚೀನಾ ಈಗಾಗಲೇ ಭಾರತದ ಗಡಿಗೆ ಹೊಂದುಕೊಂಡಿರುವ ಪ್ರದೇಶಗಳಿಗೆ ರೈಲ್ವೆ ಹಾಗೂ ರಸ್ತೆ ಸಂಪರ್ಕ ಕಲ್ಪಿಸಿ, ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದೆ. ಇದೀಗ ಭಾರತದ ರೈಲ್ವೆ ಯೋಜನೆ ಮುಂದಾಗಿದ್ದು, 70 ಸಾವಿರ ಕೋಟಿ ರೂ. ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ.

‘ಧಜ್ಜ ವೆಂದರೆ ಬಟ್ಟೆಯಲ್ಲ’

‘ವೇದಗಳಿಂದ ವಿವಾದಗಳವರೆಗೆ... ..ಸಾಗಿ ಬಂದ ಧಜ್ಜದ ಹಾದಿ’



ಭಾರತದಂತಹ ಪ್ರಾಚೀನ ಸಂಸ್ಕೃತಿಗಳಲ್ಲಿ ಒಂದೊಂದು ವಸ್ತುವಿಗೂ ಒಂದೊಂದು ಇತಿಹಾಸವಿದೆ. ಅದರಲ್ಲಿ ಧಜ್ಜವೂ ಒಂದು. ಒಂದು ಸ್ವತಂತ್ರ ಸಾರ್ವಭೌಮ ರಾಷ್ಟ್ರದ ಮಹೋನ್ನತ ಪ್ರತಿನಿಧಿಯಾಗಿ ಧಜ್ಜವನ್ನು ಭಾವಿಸಲಾಗುತ್ತದೆ. ಇಂತಹ ಮಹತ್ತರ ಸಂಕೇತವನ್ನು ಕೇಂದ್ರವಾಗಿರಿಸಿಕೊಂಡು ಈ ರಾಷ್ಟ್ರ ನಿರ್ಮಾಣಗೊಂಡ ಬಗೆಯನ್ನು ಈ ಪುಸ್ತಕ ಬಿಡಿಸಿಟ್ಟಿದೆ. ಪುರಾಣ ಕಾಲದಿಂದ ಹಿಡಿದು ಆಧುನಿಕ ಕಾಲದವರೆಗೆ ನಮ್ಮಲ್ಲಿದ್ದ ಧಜ್ಜದ ಕುರಿತಾಗಿ ಕಲ್ಪನೆಗಳು, ಅದು ಪಡೆದುಕೊಂಡ ರೂಪಗಳು, ರಾಮಾಯಣ, ಮಹಾಭಾರತದಲ್ಲಿನ ಧಜ್ಜದ ಕಥನಗಳು ಇಲ್ಲಿವೆ. ಚರಿತ್ರೆಯ ಕಾಲದಲ್ಲಿನ ವೀರರಸ ಪೂರ್ಣ ಕೀರ್ತಿಕಥಾನಕಗಳು ಅದರಲ್ಲೂ ಕನ್ನಡನಾಡಿನಲ್ಲಿ ಮೆರೆದ ರಾಜವಂಶಗಳ ಹಿನ್ನೆಲೆಯಲ್ಲಿ ಚಿತ್ರಿಸಲಾಗಿದೆ. ಸ್ವಾತಂತ್ರ್ಯೋದ್ಧಾರದ ಕಾಲದಲ್ಲಿ ಧಜ್ಜದ ರಕ್ಷಣೆಗಾಗಿ ನಡೆದ ತ್ಯಾಗ ಬಲಿದಾನಗಳ ಚಿತ್ರಣವೂ ಇಲ್ಲಿದೆ.

ಆರಸೆಸ್, ಜೆಎನ್‌ಯು, ಕಾಶ್ಮೀರ ಇತ್ಯಾದಿ ತೀರಾ ಪ್ರಸ್ತುತವನ್ನುವ ಸಂಗತಿಗಳೂ ಸೇರಿ ಪುಸ್ತಕವನ್ನು ಈ ವಿಷಯದಲ್ಲಿ ಸಮಗ್ರವನ್ನಾಗಿಸಿದೆ. ಜುಲೈ 2016ರಲ್ಲಿ ಪ್ರಥಮ ಮುದ್ರಣ ಕಂಡು ಇದೀಗ ಆರು ತಿಂಗಳೊಳಗಾಗಿ 3ನೇ ಮುದ್ರಣ ಕಂಡು ಬಹುಜನಪ್ರಿಯವಾಗಿದೆ.

ಲೇಖಕರು: ಜಿ.ಆರ್. ಸಂತೋಷ್
ಪ್ರಕಾಶಕರು: ಹಂಸ ಪ್ರಕಾಶನ, ಬೆಂಗಳೂರು
ಪ್ರತಿಗಳಿಗಾಗಿ ಸಂಪರ್ಕಿಸಿ: 9591994643

ದಾರಾ ಶಿಕೋಹ್ ರಸ್ತೆಯಾಗಿ ಮರುನಾಮಕರಣ



ದೆಹಲಿಯಲ್ಲಿರುವ ಡಾಲ್ ಹೌಸ್ ರಸ್ತೆಯನ್ನು ದಾರಾ ಶಿಕೋಹ್ ರಸ್ತೆ ಎಂದು ಮರುನಾಮಕರಣ ಮಾಡಲಾಗಿದೆ ಎಂದು ದೆಹಲಿ ಮಹಾನಗರ ಪಾಲಿಕೆ ಘೋಷಿಸಿದೆ. ಈ ಹಿಂದೆ ದೆಹಲಿಯ ರೇಸ್ ಕೋರ್ಸ್ ರಸ್ತೆಗೆ ಲೋಕಾರ್ಪಣೆ ಮಾರ್ಗ ಎಂದು ಹಾಗೂ ಔರಂಗಜೇಬ್ ರಸ್ತೆಗೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ

ರಸ್ತೆ ಎಂದು ಮರುನಾಮಕರಣ ಮಾಡಲಾಗಿತ್ತು. ಮೊಘಲ್ ದೊರೆ ಔರಂಗಜೇಬನ ಸಹೋದರನಾಗಿದ್ದ ದಾರಾ ಶಿಕೋಹ್ ಹಿಂದು ಧರ್ಮದ ಬಗ್ಗೆ ಅಪಾರ ಗೌರವದೊಂದಿಗೆ ಅನುಯಾಯಿಯಾಗಿದ್ದ ಅವರು ಉಪನಿಷತ್‌ಗಳತ್ತ ತೀವ್ರವಾಗಿ ಆಕರ್ಷಿತನಾಗಿದ್ದರು. ಉಪನಿಷತ್‌ಗಳನ್ನು, ಯೋಗವಾಸಿಷ್ಠ ರಾಮಾಯಣವನ್ನು ಹಾಗೂ ಆಧ್ಯಾತ್ಮಿಕ ತತ್ವಗಳನ್ನು ವಿಶೇಷವಾಗಿ ಅಧರಿಸಿರುವ ಪ್ರಬೋಧ ಚಂದ್ರೋದಯವನ್ನು ಪರ್ಷಿಯನ್ ಭಾಷೆಗೆ ಅನುವಾದಿಸಿದ್ದರು. ಇಸ್ಲಾಮ್‌ನ ಜೊತೆ ಜೊತೆಗೆ ಭಾರತೀಯ ಆಧ್ಯಾತ್ಮವನ್ನು ಅಧ್ಯಯನ ಮಾಡಿದ ದಾರಾ ಶಿಕೋಹ್ ದೇವರೂಪವೇ ಎಂಬ ತತ್ವದ ಪ್ರತಿಪಾದಕರೂ ಆಗಿದ್ದರು.

ನೇತ್ರದಾನ ಗ್ರಾಮ!

ಒಬ್ಬ ವ್ಯಕ್ತಿಯ ಕಣ್ಣು ಇಬ್ಬರು ಅಂಧರ ಬಾಳನ್ನು ಬೆಳಗಬಹುದು ಎಂದು ತಿಳಿದಿದ್ದರೂ, ನಮ್ಮ ಕಣ್ಣನ್ನು ಮಾತ್ರ ದಾನ ಮಾಡಲು ನಾವು ಮುಂದೆ ಬರುವುದಿಲ್ಲ. ನೇತ್ರದಾನ ಶಿಬಿರ ಮಾಡಿದರೂ ಅಲ್ಲಿ ಹೆಸರು ನೋಂದಾಯಿಸಿಕೊಳ್ಳುವವರು ಬಹಳ ಕಡಿಮೆ. ಇದಕ್ಕೆ ವ್ಯತಿರಿಕ್ತ ಎನ್ನುವಂತಿದೆ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಮುಂಡಿಗೇಸರ ಗ್ರಾಮ. ಏಕೆಂದರೆ ಈ ಗ್ರಾಮದ ಎಲ್ಲರೂ ನೇತ್ರದಾನ ಮಾಡುವ ಪಣತೊಟ್ಟಿದ್ದಾರೆ. ಈ ಮೂಲಕ ಅದು ನೇತ್ರದಾನ ಗ್ರಾಮ ಎನಿಸಿಕೊಂಡಿದೆ.

ಸರಿಸುಮಾರು 250 ರಿಂದ 300 ಕುಟುಂಬಗಳು ವಾಸವಾಗಿರುವ ಈ ಗ್ರಾಮದಲ್ಲಿ ಎಲ್ಲರೂ ನೇತ್ರದಾನಕ್ಕೆ ಈಗಾಗಲೇ ಹೆಸರು ನೋಂದಾಯಿಸಿದ್ದಾರೆ. ಈ ಕಾರ್ಯಕ್ಕೆ ಮುನ್ನುಡಿ ಬರೆದವರು ಇದೇ ಗ್ರಾಮದ ನಿವಾಸಿ ಸರಸ್ವತಿ ಮಧುಕೇಶ್ವರ ಹೆಗಡೆ. ಇವರು ನೇತ್ರದಾನದ ಮಹತ್ವದ ಬಗ್ಗೆ ಗ್ರಾಮವಾಸಿಗಳಿಗೆ ತಿಳಿಸುವ ಮೂಲಕ ಗ್ರಾಮಸ್ಥರಲ್ಲಿ ದಾನಕ್ಕೆ ಸ್ಫೂರ್ತಿ ತುಂಬಿದ್ದಾರೆ. ‘ನೇತ್ರದಾನದ ಕುರಿತು ಹಲವಾರು ಅಂತರಾಂತರಗಳು, ಸುಳ್ಳುಕತೆಗಳು ಜನರಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿವೆ. ಆದರೆ ಅದರ ಮಹತ್ವ ಸಾರುವ ಕೆಲಸ ಆಗಬೇಕಿದೆ. ಗ್ರಾಮದ ಒಬ್ಬರೇ ಒಬ್ಬರು ಮುಂದೆ ಬಂದರೂ ಇಡೀ ಗ್ರಾಮಸ್ಥರ ಮನಸ್ಸನ್ನು ಹೇಗೆ ಒಲೈಸಬಹುದು ಎನ್ನುವುದಕ್ಕೆ ಸರಸ್ವತಿ ಅವರೇ ಸಾಕ್ಷಿ’ ಎನ್ನುತ್ತಾರೆ ನೇತ್ರದಾನ ಸಮಿತಿಯ ಸಂಯೋಜಕರಾದ ಸಂಜಯ್ ಹೆಗಡೆ. ಸಂಪರ್ಕಕ್ಕೆ: 9242127798.

ಹವ್ಯಾಸದಿಂದಲೇ ಸ್ವಾವಲಂಬನೆ

ಸೃಜನಶೀಲ ಕಲೆಯ ಅಭಿವ್ಯಕ್ತಿಗೆ ದೃಷ್ಟಿದೋಷ, ಅಂಗಹೀನತೆ ಯಾವುದೂ ಅಡ್ಡಿ ಪಡಿಸುವುದಿಲ್ಲ ಎನ್ನುವುದಕ್ಕೆ ಮಾದರಿ ಆಗಿದ್ದಾರೆ ಗುಂಡಮ್ಮ ಗಂಜಾಳ. ಅಂಗಹೀನತೆಯನ್ನೇ ಸವಾಲಾಗಿ ಸ್ವೀಕರಿಸಿ ಜೀವನದಲ್ಲಿ ಉತ್ತುಂಗ ಸಾಧನೆ ಮಾಡಿರುವ ಗಟ್ಟಿಗಾರ್ತಿ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಗುಂಡಮ್ಮ.



ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡಿರುವ ಗುಂಡಮ್ಮನವರಿಗೆ ಆಧಾರವಾದದ್ದು ಅವರ ಹವ್ಯಾಸವಾಗಿರುವ ಕರಕುಶಲ ವಸ್ತುಗಳ ತಯಾರಿಕೆ. ಇವರ ಕೈಗಳಿಗೆ ಸಿಗುವ ಪ್ರತಿಯೊಂದು ವಸ್ತುಗಳೂ ಅಂದ ಚಿಂದದ ಕಲಾಕೃತಿಗಳಾಗಿ ಜೀವತಳೆಯುತ್ತವೆ. ಮಕ್ಕಳು, ಗೃಹಿಣಿಯರು, ವೃದ್ಧರು, ನೌಕರರು... ಹೀಗೆ ಇವರಿಗೆಲ್ಲಾ ದಿನನಿತ್ಯ ಬೇಕಾಗುವ ಟಿಫನ್ ಬ್ಯಾಗ್, ಸ್ಕೂಲ್ ಬ್ಯಾಗ್, ವ್ಯಾನಿಟಿ ಬ್ಯಾಗ್, ಮಾರ್ಕೆಟ್, ಟ್ರಾವೆಲಿಂಗ್ ಎಲ್ಲ ವಿನ್ಯಾಸದ ಹತ್ತಾರು ನಮೂನೆಯ ರೆಕೆನ್, ಪರ್ಸ್, ಬ್ಯಾಗ್‌ಗಳನ್ನು ಕೂತಲ್ಲಿಯೇ ಹೆಣೆಯುತ್ತಾರೆ. ಸೂಕ್ಷ್ಮ ಎಳೆಗಳಿಂದ ಆಕರ್ಷಕ ಬ್ಯಾಗ್‌ಗಳನ್ನು ತಯಾರಿಸುತ್ತಾರೆ. ವಿವಿಧ ಬಗೆಯ ಡಿಸೈನ್‌ಗಳನ್ನು ಇವರು ತಯಾರಿಸುತ್ತಾರೆ. ಹವ್ಯಾಸವೆಂಬಂತೆ ಆರಂಭವಾದ ಇವರ ಕಲಾಕೌಶಲ ಈಗ ಉದ್ಯಮದ ರೂಪು ಪಡೆದಿದೆ. ಇವರು ತಯಾರಿಸಿದ ವಸ್ತುಗಳು ಧಾರವಾಡ, ಬೆಳಗಾವಿ, ಮಂಗಳೂರು, ಮುಂಬೈ, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಪ್ರದರ್ಶನಗೊಂಡಿವೆ. ಮಾರುಕಟ್ಟೆ ಗಟ್ಟಿಗೊಳಿಸಿದ್ದಾರೆ. ಇವರ ಬಳಿ ಹಳಪಟ್ಟ ಮಂದಿ ತರಬೇತಿಯನ್ನೂ ಪಡೆಯುತ್ತಿದ್ದಾರೆ.

ಬಿ.ಕಾಂ. ಪದವೀಧರೆಯಾಗಿರುವ ಗುಂಡಮ್ಮ, ಇಷ್ಟೆಲ್ಲಾ ಬಿಡುವಿಲ್ಲದ ಕೆಲಸದ ನಡುವೆಯೂ ಸಹಕಾರಿ ಸಂಘಗಳ ಲೆಕ್ಕಪತ್ರಗಳನ್ನು ಬರೆಯುತ್ತಾರೆ. ಮಕ್ಕಳಿಗೆ ಮನೆಪಾಠ ಹೇಳುತ್ತಾರೆ. ಕಂಪ್ಯೂಟರ್ ಕೆಲಸ ಮಾಡುತ್ತಾರೆ. ಸಂಪರ್ಕಕ್ಕೆ: 9845914714.

ಆರು ತಿಂಗಳಲ್ಲೇ ಮೂರು ಮುದ್ರಣ

ಓದುಗರೇ ಗಮನಿಸಿ

ಪುಂಗವದ ಹೊಸ ಚಂದಾದಾರರಾಗಲು ಮತ್ತು ಚಂದಾ ನವೀಕರಣ ಮಾಡುವವರು ಕೆಳಗಿನ ವಿಳಾಸಕ್ಕೆ ಸಂಪರ್ಕಿಸಿ:
ಪುಂಗವ, #74, ರಂಗರಾವ್ ರಸ್ತೆ, ಶಂಕರಪುರಂ, ಬೆಂಗಳೂರು-560 004. ಮೊಬೈಲ್: 97391 83021